

ಸಂಯುಕ್ತ ಶಬ್ದಗಳು, ಅನಂತರ ಮನಸ್ಸನ್ನ ನಿಲ್ಲಿಸಿ ನಿಲ್ಲಿಸಿ ಓಡಿಸುವ ಕನ್ನಡ ಪ್ರಚ್ಚ ಶಬ್ದಗಳು, ಕೊನೆಯಲ್ಲಿ ಅಮೂರ್ಚವೇನ್ನಿಸುವ ಭಾವಷ್ಟಿತಿಯನ್ನ ಸೂಚಿಸುವ ಅಪರೂಪದ ‘ಸಾಮರ್ತೇಜ್ಸ್’ ಎನ್ನು ವಿಷಯ ಸಂಸ್ಥತ ಶಬ್ದ – ಇದು ಓದುಗನನ್ನೀ ಆಳವಾದ ಶ್ರವಣ ಹವಣವನ್ನು ಅರ್ಥಾದ ಜೊತೆ ಉತ್ಸರ್ಪಿಲ್ಲ ಕ್ರಮ.

ಅಡಿಗರು ತಪಸ್ಯ ಮಾಡಿ ಪಡೆದಂತಿರುವ ಈ ಸಾಲಿಗೆ ಪರೋಕ್ಷ ಮೂಲವಾಗಿರುವುದು ಕಾಳಿದಾಸನ ಒಂದು ಮಂದಾಕ್ಯಂತ. ‘ಮಹೇಶ್ವರಾ ಮಾ ಸ್ತನಿಷವ ಭುವಃ ಶೇಷ ವಿಸ್ತಾರ ಪಾಂಡು’ ಎಂಬ ಮೇಘಧೂತದ ಮನಮೋಹಕವಾದ ಸಾಲು. ‘ನಡುವೇ ಕವ್ಯ ಮೌಲೆಯಂತೆ ಬುವಿಯ ಉಳಿದಂತೆ ಹರಿದಿರುವ ಬಿಳುಪು.’

ಕಾಳಿದಾಸನ ‘ಶೇಷ’ ಅಡಿಗರಲ್ಲಿ ತ್ರಿಜ್ಞ ಮತ್ತು ಪರಿಧಿಗಳಾಗಿ ಮಾರ್ಪಣ್ಣ ಅರ್ಥವೇ ಬೇರೆಯಾಗಿದೆ. ಆದರೆ, ‘ಶೇಷ ವಿಸ್ತಾರ ಪಾಂಡು’ ಎಂಬ ಸಮಸ್ಯೆಪದ ಉಂಟುಮಾಡುವ ಸಂವೇದನೆಯೇ ‘ಸಾಮರ್ತೇಜ್ಸ್’ ಆಗಿ ಪ್ರಕಟವಾಗಿದೆ. ಸಂವೇದನೆಯೇ ನಾನ್ನನ್ನ ಹೀಗೆ ಅನುಮಾದಿಸು ಎಂದು ಒತ್ತಾಯಿಸಿದಂತಿದೆ. ಭಂದಣಿನ ನಡೆಯು ತನ್ನಲ್ಲಿ ಉಂಟುಮಾಡಿದ ಸಂವೇದನೆಗೆ ಪರವಶವಾಗಿ ಅದನ್ನು ತನ್ನದನ್ನಾಗಿ ಮಾಡಿಕೊಳ್ಳಲು ಹೀಗೆ ತಿಳಿಸಿದವರಿದ್ದಾರೆಯೇ?

ಕಾಳಿದಾಸನಂತೂ ಅಡಿಗರ ಹಿಂದೆ ಇದ್ದಾನೆ. ಬೇಂದ್ರೇಯವರೂ ಇದ್ದಾರೆಯೇ? ಎಂದು ಬೇಂದ್ರೇಯವರ ಒಂದು ಸಾಲು ಹಿಡಿದು ನಾನು ಯೋಚಿಸಿದ್ದಂಟು. ಬೇಂದ್ರೇಯವರ ಸಾಲು ಹೀಗಿದೆ: ‘ಒಂದು ವರಲ್ಲಿ ನಿಂತನೀರೇ ಒಂದಾಕಾರ ಬೆಳೆದ ಪದ್ಧನಿಜಾತಿ’ ಕೆಸರು ಮತ್ತು ಕವುಲಾಳ ಸಂಬಂಧ ಎಲ್ಲರಿಗೆ ತಿಳಿದಿದೆ. ಆದರೆ, ಕವಿಗೆ, ಕೆಸರಿಲ್ಲದೆ ನೀರೇ ತಾವರೆಯಾಗಿ ಇಲ್ಲಿ ಅರಳಿರೇನು ಎಂಬ ಕವಿ ಮಾತ್ರ ಸಹಜವಾದ ಸ್ವಷ್ಟಿಕುಶಾಹಲ. ‘ಸಾಮರ್ತೇಜ್ಸ್’ ಎಂಬುದಕ್ಕೆ ಸಂವಾದಿಯಾದ ಕುಶಾಹಲವಿದು. ಅಂದರೆ ಸಾಮರ್ತೇಜ್ಸ್ ಎಂಬ ಪದವನ್ನ ಹೊಳೆಯಿಸುವುದಕ್ಕೆ ಶಕ್ತವಾದ ಕುಶಾಹಲವಿದು.

◆ ಸಾಹಿತ್ಯದಲ್ಲಿ ಹಿಂಬೇ ಮತ್ತು ರೋಚಕತೆಗಳೇ ವ್ಯಧಾನ ವಸ್ತುವಾಗುತ್ತಿದೆಯಲ್ಲ?



ಉಕ್ಕೆಂತ ತೇಳಿಷ್ಟಿದಿ ಅವರೊಂದಿಗೆ ಸಂಧಾರಿಗೆ ಪನು ಮಾಡೋಣ. ಇನ್ನು ಮುಂದೆ ಹೀಗೆ ಬರೆಯಬಾರದು ಎಂಬ ಕಾರಾರು ಹಾಕಿ ದೊಡ್ಡ ಮೊತ್ತದ ದೊಡ್ಡ ಪ್ರಶ್ನಿಯೊಂದನ್ನು ರೂಪಿಸೋಣವೇ? ನೋಡಿ, ಇವೆಲ್ಲ ಪ್ರಜಾಪ್ರಭುತ್ವದ ಅಗ್ನಿವ್ಯಾಗಳು!

◆ ಸಾಹಿತ್ಯಕ್ಕೆ ಸದ್ಯ ಮತ್ತು ಶಾಷ್ಟ್ರತಗಳನ್ನು ಪ್ರತಿನಿಧಿಸುವ ಗುಣವಿದೆ. ಆದರೆ, ಪ್ರಸ್ತುತ ಸಾಹಿತ್ಯಕ್ಕೆ ಸದ್ಯದ ಹಂಗು ಪ್ರಾಪ್ತವಾಗಿದೆ ಎಂದು ಅನಿಸುತ್ತಿದೆಯಲ್ಲ?

ಅದೇನೇ ಇರಲಿ. ಬುದ್ಧ ಭಗವಂತ ಉದ್ದರಿಸಿದ ‘ಕ್ಷಣಿಕ’ ಎಂಬ ಪದವನ್ನು ಕುರಿತು ತುಸು ಯೋಚಿಸಿ. ‘ಕ್ಷಣಿಕ’ ಎಂದಾಗ ಅದಕ್ಕೆ ಶಾಶ್ವತದ ಹಂಗು ಹರಿಯಿತು ಎಂದು ಸ್ವಷ್ಟವಾಗುವುದು. ‘ಕ್ಷಣಿಕ’ ಎಂದಾಗ ಸದ್ಯದ ಹಂಗೂ ಹರಿಯಿತಲ್ಲವೇ? ಪರಿಕಲ್ಪನೆಗಳ, Conceptಗಳ ಭಾರದಿಂದ ಹೊರಬಿಸಿ ಎನ್ನುವುದೇ ಕ್ಷಣಿಕತ್ವದ ಅರ್ಥ.

◆ ನಿಮ್ಮಿಂದಿರೆ ಆಗಬೇಕಾದ ಕೆಲಸಗಳು ಬಹಳಷಿತವೆಯಲ್ಲ?

(ನಗು) (ಅಗ್ರಭೇಕಾದದ್ದಿದ್ದರೆ...  
ಅಗುಮಾಡಿಕೊಳ್ಳುತ್ತುದೆ.